

ಗಂಗಾ ತೀರದ ಮನೆ ನಮ್ಮದು ಕಾಶಿ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 2. Ref.:** This is from the book: Purandara Sahitya Darshana, Samputa 1, Jeevana Darshana edited by Prof. S.K. Ramachandra Rao
- 3. Note:** Lyrics in both the above references are almost same. Minor differences in Ref. 2 are neglected here.
- 4. Note:** Singer has followed these lyrics.

ರಾಗ ಕಾಂಭೋಜಿ

ಅಟ ತಾಳ

ಗಂಗಾ ತೀರದ ಮನೆ ನಮ್ಮದು, ಕಾಶಿ

ಬಿಂದು ಮಾಧವನಲ್ಲಿ ಇರುವುದು ಮನೆ ಪಂಚಾ || ಪ ||

ಆವಾವ ಕಾಲದ ಆನಂದರ ಮನೆ

ತಾವರೆ ತಳಿತದ ನದಿಯ ಮನೆ

ಆವಾಗ ಕಮಲಜ ಅವತರಿಸಿದ ಮನೆ

ಆ ವೇದಂಗಳಿಗೆಲ್ಲ ತೌರು ಮನೆ ಪಂಚಾ || 1 ||

ಚಿತ್ರವಳಿದಲ್ಲಿಯ ಮನೆ ಚಿನ್ನಯ ರೂಪದ ಮನೆ

ನಿತ್ಯ ಲೋಕಗಳ ರಕ್ಷಿಸುವ ಮನೆ

ಭಕ್ತ ಜನರನೆಲ್ಲ ಉದ್ಧರಿಸಿದ ಮನೆ

ಮುಕ್ತಿ ಸಾಯುಜ್ಯಕೆ ಕಡೆಯಿಲ್ಲ ಮನೆ ಪಂಚಾ || 2 ||

ಹಂಗಿಲ್ಲದ ಮನೆ ಹದಿಯ ಬಿಡದೆ ಹಾಲು

ಗಂಗಿಯವದು ರಕ್ಷಿಸುವ ಮನೆ ಮೂ-

ರಂಗನೆಯರುಳ್ಳ ಮುಕ್ತಿ ಸಾಧನಕಿನ್ನು ಇಂಥಾ

ಕಂಗಳ ಪುಣ್ಯಕಿನ್ನು ಕಡೆಯಿಲ್ಲದ ಮನೆ ಪಂಚಾ || 3 ||

ಧ್ವಜ ವಜ್ರಾಂಕಿತ ರೇಖಾ ಶಂಖ ಚಕ್ರದ ಮನೆ
ನಿಜ ಸುವರ್ಣ ರೇಖಾ ತೋರುವ ಮನೆ
ಗಜರಾಜಗೊಲಿದಂಥ ಗರುಡ ವಾಹನನಾದ ಇಂಥಾ
ತ್ರಿಜಗ ತ್ರೈಲೋಕ್ಯ ಮಾಡಿದ ಮನೆ ಪಂಚಾ || 4 ||

ಪರಮ ಪವಿತ್ರ ಚರಿತ್ರ ತೀರ್ಥರ ಮನೆ
ಪರಬ್ರಹ್ಮ ರಥಕೆ ಸಾಧನದ ಮನೆ
ಪರಮಾತ್ಮನಾಗಿ ಇಷ್ಟಾರ್ಥವನೀವ ಶ್ರೀ
ವರನಾದ ಪುರಂದರ ವಿಠಲನ ಮನೆ ಪಂಚಾ || 5 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಪಂಚಗಂಗೆ – ಕಾಶಿಯಲ್ಲಿ ಒಂದು ಕ್ಷೇತ್ರ; ನಂದಿನೀ, ನಲಿನೀ, ಸೀತಾ, ಮಾಲತೀ, ವಿಷ್ಣುಪದಾ ಎಂಬುವರು ಪಂಚಗಂಗೆಯರೆಂದು ಪ್ರತೀತಿ. ಯಮುನಾ, ಸರಸ್ವತಿ, ಕಿರಣಾ, ಧೂತಪಾಪಾ ಎಂಬ ನದಿಗಳು ಗುಪ್ತವಾಗಿ ಗಂಗೆಯನ್ನು ಸೇರುವುವೆಂದೂ ಪಂಚಗಂಗೆ.

ಹದಿ = ತಗ್ಗು, ತೋಡು, ಬುನಾದಿ, ಆಧಾರ, ತಳಗಟ್ಟು, ಗಂಡ, ಪತಿ

Classification: Keerthane

Ankita: purandara vittala

Location: Kashi

Category: Vishnu Stuti

Sub-Category: Vishnu, paramatma, gange, mane, kashi, nadi, Ananda, padma, veda, nitya, loka, mukti, punya, bangara, garuda, tirtha, parabrahma,

Pravachana: NA

Explanation: NA